



0135

First Semester 5 Year B.B.A.LL.B. Examination, June/July 2017
MANAGERIAL ECONOMICS (Old and New Batch)

Duration : 3 Hours

Max. Marks : 100

Instructions : 1. Answer Q. No. 9 and any five of the remaining questions.

2. Q. No. 9 carries 20 marks and the remaining questions carry 16 marks each.

3. Answers should be written either in English or Kannada completely.

Q. No. 1. Define managerial economics. Explain the scope of managerial economics in the modern business world.

Marks : 16

ನಿರ್ವಹಣಾ ಅರ್ಥಶಾಸ್ತ್ರವನ್ನು ವ್ಯಾಖ್ಯಾನಿಸಿ. ಆಧುನಿಕ ವ್ಯವಹಾರಿಕ ಜಗತ್ತಿನಲ್ಲಿ ನಿರ್ವಹಣಾ ಅರ್ಥಶಾಸ್ತ್ರದ ವ್ಯಾಪ್ತಿಯನ್ನು ವಿವರಿಸಿರಿ.

Q. No. 2. What is demand ? Explain the law of demand with schedule and diagram.

Marks : 16

ಬೇಡಿಕೆ ಎಂದರೇನು ? ಬೇಡಿಕೆ ನಿಯಮವನ್ನು ಸೂಕ್ತ ಕೋಷ್ಟಕ ಮತ್ತು ರೇಖಾಚಿತ್ರದೊಂದಿಗೆ ವಿವರಿಸಿರಿ.

Q. No. 3. Discuss the law of diminishing returns. Why does it operate in the field of agriculture ?

Marks : 16

ಇಳಿಮುಖ ಪ್ರತಿಫಲ ನಿಯಮವನ್ನು ಚರ್ಚಿಸಿ. ಈ ನಿಯಮವು ಕೃಷಿಗೆ ಏಕೆ ಅನ್ವಯಿಸುತ್ತದೆಂದು ತಿಳಿಸಿ.

Q. No. 4. Define monopoly market. Explain equilibrium price and output determination under monopoly market.

Marks : 16

ಏಕಸ್ವಾಮ್ಯ ಮಾರುಕಟ್ಟೆಯನ್ನು ವ್ಯಾಖ್ಯಾನಿಸಿ. ಈ ಮಾರುಕಟ್ಟೆಯಲ್ಲಿ ಸಮತೋಲನ ಬೆಲೆ ಮತ್ತು ಉತ್ಪನ್ನ ನಿರ್ಧಾರವಾಗುವ ಬಗೆಯನ್ನು ವಿವರಿಸಿರಿ.

Q. No. 5. Define capital budgeting. Discuss the process of capital budgeting.

Marks : 16

ಬಂಡವಾಳ ಮುಂಗಡಪತ್ರವನ್ನು ವ್ಯಾಖ್ಯಾನಿಸಿ. ಬಂಡವಾಳ ಮುಂಗಡಪತ್ರದ ಪ್ರಕ್ರಿಯೆಯನ್ನು ವಿವರಿಸಿರಿ.

Q. No. 6. What is demand forecasting ? Explain the survey methods of demand forecasting.

Marks : 16

ಬೇಡಿಕೆ ಮುನ್ಸಂದಾಜು ಎಂದರೇನು ? ಬೇಡಿಕೆ ಮುನ್ಸಂದಾಜಿನ ಸಮೀಕ್ಷಾ ವಿಧಾನಗಳನ್ನು ವಿವರಿಸಿರಿ.

P.T.O.

0135



Marks : 16

Q. No. 7. Define oligopoly. Explain the features of oligopoly market.
ಕೆಲಜನ ಸ್ವಾಮ್ಯವನ್ನು ವ್ಯಾಖ್ಯಾನಿಸಿ. ಕೆಲಜನ ಸ್ವಾಮ್ಯ ಮಾರುಕಟ್ಟೆಯ ಲಕ್ಷಣಗಳನ್ನು ವಿವರಿಸಿರಿ.

Q. No. 8. Write short note on **any two** of the following :

Marks : (2×8=16)

ಕೆಲಗಿನ ಯಾವುದಾದರೂ ಎರಡಕ್ಕೆ ಟಿಪ್ಪಣಿ ಬರೆಯಿರಿ :

a) Opportunity cost principle.

ಅವಕಾಶ ವೆಚ್ಚದ ತತ್ವ.

b) Increase and decrease in demand V/s extension and contraction of demand.

ಬೇಡಿಕೆಯಲ್ಲಿನ ಏರಿಕೆ ಮತ್ತು ಇಳಿಕೆ V/s ಬೇಡಿಕೆಯ ಹಿಗ್ಗುವಿಕೆ ಮತ್ತು ಕುಗ್ಗುವಿಕೆ.

c) Pay-back period method.

ಮರುಪಾವತಿ ಅವಧಿ ವಿಧಾನ.

Q. No. 9. Solve **any two** of the following problems :

Marks : (2×10=20)

ಈ ಕೆಲಗಿನ ಯಾವುದಾದರೂ ಎರಡು ಸಮಸ್ಯೆಗಳನ್ನು ಬಿಡಿಸಿರಿ :

a) The following data refer to sales, in crores of rupees of a certain product during five years. By using the following data find out sales for next 3 years.

Year	2004	2005	2006	2007	2008
Sales in crores Rs.	50	60	80	100	130

ಕೆಲಗೆ ನೀಡಿರುವ ಮಾಹಿತಿಯು ನಿರ್ದಿಷ್ಟ ಉತ್ಪನ್ನವೊಂದರ ಹಿಂದಿನ 5 ವರ್ಷಗಳ ಮಾರಾಟ ದಾಖಲೆಯಾಗಿದೆ. (ಕೋಟಿ ರೂ. ಗಳಲ್ಲಿ) ಈ ಮಾಹಿತಿಯನ್ನು ಬಳಸಿಕೊಂಡು ಆ ಉತ್ಪನ್ನದ ಮುಂದಿನ ಮೂರು ವರ್ಷಗಳ ಮಾರಾಟವನ್ನು ಕಂಡುಹಿಡಿಯಿರಿ.

ವರ್ಷ	2004	2005	2006	2007	2008
ಮಾರಾಟ (ಕೋ. ರೂ. ಗಳಲ್ಲಿ)	50	60	80	100	130



- b) Find out TFC, TVC, AFC, AVC, AC, MC from the following data :

Units of output	0	1	2	3	4	5	6	7
Total cost (in Rs.)	60	70	90	105	120	150	190	240

ಕೆಳಗೆ ನೀಡಿರುವ ಮಾಹಿತಿಯನ್ನು ಬಳಸಿ TFC, TVC, AFC, AVC, AC, MC ಗಳನ್ನು ಕಂಡುಹಿಡಿಯಿರಿ :

ಉತ್ಪಾದಿತ ವಸ್ತುವಿನ ಘಟಕಗಳು	0	1	2	3	4	5	6	7
ಒಟ್ಟು ಉತ್ಪಾದನಾ ವೆಚ್ಚ (ರೂ. ಗಳಲ್ಲಿ)	60	70	90	105	120	150	190	240

- c) Calculate 3 yearly moving averages for the following data :

Year	2000	2001	2002	2003	2004	2005
Quantity demanded	100	120	140	160	150	200

ಕೆಳಗೆ ನೀಡಿರುವ ಮಾಹಿತಿಗೆ 3 ವರ್ಷಗಳ ಚಲಿಸುವ ಸರಾಸರಿ ಕಂಡುಹಿಡಿಯಿರಿ :

ವರ್ಷ	2000	2001	2002	2003	2004	2005
ಬೇಡಿಕೆಯ ಪ್ರಮಾಣ	100	120	140	160	150	200